

## ಭಂಡನಾದೆನು ನಾನು ಸಂಸಾರದಿ

- 1. Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 03.
- 2. Ref.:** Samagra Dasa Sahitya, Samputa 3.1 published by Kannada & Culture Dept, Govt of Karnataka, Bengaluru, page No. 274.
- 3. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 418.
- 4. Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 256.
- 5. Note:** Lyrics given here are as per Ref. 1. The wordings in Ref. 2 are same as in Ref. 1. The wordings in Ref. 3 and Ref. 4 are same as in Ref. 1 with few minor variations, which are not considered here.
- 6. Note:** Ankita is different in these books. We have considered Ref.1 as standard and taken that Ankita for listing.
- 7. Note:** Singer has followed these lyrics.

ರಾಗ: ಮುಖಾರಿ      ತಾಳ: ಝಂಪೆ

ಭಂಡನಾದೆನು ನಾನು ಸಂಸಾರದಿ

ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ    || ಪ ||

ಕಂಡ ಕಲ್ಲುಗಳಿಗೆ ಕೈ ಮುಗಿದು ಸಾಕಾದೆ

ದಿಂಡೆಗಾರರ ಮನೆಗೆ ಬಲು ತಿರುಗಿದೆ

ಶುಂಡಾಲನಂತೆನ್ನ ಮತಿ ಮಂದವಾಯಿತ್ತೈ

ಪುಂಡರೀಕಾಕ್ಷ ನೀ ಕರುಣಿಸೈ ಬೇಗ    || ೧ ||

ನಾನಾ ವ್ರತಗಳನ್ನು ಮಾಡಿ ನಾ ಬಳಲಿದೆನು

ಏನಾದರು ಏನಗೆ ಫಲವಿಲ್ಲವು

ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ

ನೀನಾದರೂ ಕೃಪೆಯ ಮಾಡಯ್ಯ ಹರಿಯೆ    || ೨ ||

ಬುದ್ಧಿಹೀನರ ಮಾತು ಕೇಳಿ ನಾ ಮೋಸಹೋದೆ  
ಶುದ್ಧಿ ಇಲ್ಲದೆ ಮನವು ಕೆಟ್ಟುಹೋಯ್ತು  
ಮಧ್ವನುತ ಸಿರಿ ಪುರಂದರ ವಿಠಲನ  
ತತ್ವದ ಸಿದ್ಧಿಯನು ದಯೆಗೈದು ಉಳುಹು ನೀ ತಂದೆ || ೩ ||

### ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಆರ್ತ ಭಕ್ತನ ಇನ್ನೊಂದು ಬಗೆಯ ಗೋಳ.

**ಭಂಡನಾಗು** = ಹಣ್ಣಾಗು, ಸೋತುಹೋಗು

**ಕಂಡ ಕಲ್ಲು** = ದೇವರ ಮೂರ್ತಿ, ಭರಮಪ್ಪ, ಕರಿಯಪ್ಪ, ಮುಂತಾದವರು

**ದಿಂಡೆಗಾರ** = ಸ್ವೇಚ್ಛಾಚಾರಿ

**ಶುಂಡಾಲ** = ಆನೆ

**ಉಳುಹು** = ಸಂರಕ್ಷಿಸು, ಕಾಪಾಡು ಉಳಿಸು.

**Classification:** Keerthane

**Ankita:** purandara vittala

**Location:** NA

**Category:** Aartha Bhava, Jeevana Sambhodane.

**Sub-Category:** samsara, Krishna, kallu, deva, mane, gaja, karuna, vrata, phala, rajya, daye, buddi, mosha, mana, madhwa,

**Pravachana:** NA

**Explanation:** NA